

ಚಂದ್ರಹಾಸನ ಕಥೆಯಲ್ಲಿನ ಭಕ್ತಿ ಮತ್ತು ಕರುಣಾಭಾವ.

ರವಿ ಎನ್.

ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸರ್.ಎಂ.ವಿ.ಸರ್ಕಾರಿ ಕಲಾ ಮತ್ತು
ವಾಖೀಜ್ಯ ಕಾಲೇಜು
ನ್ಯೂಟೋನ್, ಭದ್ರಾವತಿ.

Article Link: <https://aksharasurya.com/2023/09/ravi-n-2/>

ABSTRACT:

ಚಂದ್ರಹಾಸನ ಕಥೆ ಕರುಣೆ ಹಾಗೂ ಭಕ್ತಿ ಪ್ರಧಾನ ರಸವನ್ನೊಳಗೊಂಡಿದೆ. ಜ್ಯೇಮ್ಸಿನಿ ಭಾರತದಲ್ಲಿ ಲಕ್ಷ್ಮೀಶನು ತನ್ನ ಕೌಶಲ್ಯವನ್ನು ಅನುಸರಿಸಿ ಚಂದ್ರದತ್ತನ ರಾಜ್ಯದತ್ತ ಕುದುರೆಯನ್ನು ಹೊರಳಿಸುವ ಪೂರ್ವದಲ್ಲಿ ಮಾಡಿದ ಸೃಷ್ಟಿ ವರ್ಣನೆಯಲ್ಲಿ ಬರಲಿರುವ ಕಥೆಯನ್ನು ಅದನ್ನು ದಾಟುವುದು ಸಾಧ್ಯ ಎಂಬ ಸೂಚನೆಯನ್ನು ಕೊಡುತ್ತಾನೆ. ಚಂದ್ರಹಾಸನ ಕಥೆಯ ವಿಶೇಷತೆಯೆಂದರೆ ಇದರ ಪೂರ್ವದ ಕಥೆಗಳಿಂತಯಿ ಈ ಕಥಾನಕದೊಳಗಿನ ದೇಶ, ಪಾತ್ರಗಳ ಹೆಸರುಗಳಿಂದ ಸೂಚಿತವಾಗಿರುವ ನೀತಿ. ಇದು ಭಾಗವತ ಸಂಪೂರ್ಣಾಯದ ವಲ್ಲ ಕಥೆಗಳಿಗೂ ಅನ್ವಯಿಸುವುದು. ಲಕ್ಷ್ಮೀಶನು ಜ್ಯೇಮ್ಸಿನಿ ಭಾರತವು ಚಂದ್ರವಂತದ ರಾಜರನ್ನು ಕುರಿತು ಬರೆದುದಾಗಿದೆ. ಈ ಕಥೆ ಅಶ್ವಮೇಧಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಬಬುವಾಹನ ಕಥಾವ್ಯಾಖ್ಯಾದಿಂದಲೂ ರಾಮಚಂದ್ರನ ಕಥೆ ಸೇರಿಕೊಂಡಿದೆ. ದುಷ್ಪಬುದ್ಧಿಯ ಚಂದ್ರಹಾಸನ ಮರಣಕ್ಕೆ ಪ್ರಯತ್ನಿಸುವುದು ಮತ್ತು ದೈವವಿಲಾಸವನ್ನು ಉತ್ತಮವಾಗಿ ಹೇಳುತ್ತದೆ.

KEYWORDS:

ಭಕ್ತಿ, ಯಜ್ಞ, ಕರುಣೆ, ದುಷ್ಪ, ರಾಜ್ಯ, ದೈವ.

ಕವಿ ಲಕ್ಷ್ಮೀಶನ ಕಾಲ ಶ್ರೀ ಶ. ಸುವಾರು 1550. ಜಿಕ್ಕೆಮಗಳಿರು ಜಿಲ್ಲೆಯ ದೇವನೂರು ಶಿಶಿನ ಉರು. (ಆದರೆ ಗುಲ್ಬಗ್ಡ ಜಿಲ್ಲೆಯ ಸುರಪುರ ಶಿಶಿನ ಉರು ಎಂಬ ವಾದವೂ ಇದೆ.) ಲಕ್ಷ್ಮೀಶ ಕವಿಯು ಭಾಗವತ ಸಂಪೂರ್ಣಾಯಕ್ಕೆ ಸೇರಿದವನು. ವಾರ್ಧಕ ಷಟ್ಪದಿಯಲ್ಲಿ ರಚಿತವಾದ ಶಿಶಿನ ಜ್ಯೇಮ್ಸಿನಿ ಭಾರತ ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿದ್ದು, ಕವಿಗೆ ‘ಕನಾಟಕವಿಚೂಲವನ ಜ್ಯೇತ್ರ’ ಎಂಬ ಬಿರುದನ್ನು ತಂದು ಕೊಟ್ಟಿದೆ. ಭಾಷೆಯ ನಾದಮಯತೆ ಹಾಗೂ

ಲಯಗಾರಿಕೆಗಳಿಂದಾಗಿ ಗಮಕಕೆಲೆಯಲ್ಲಿ ಈ ಕಾವ್ಯಕ್ಕೆ ವಿಶೇಷವಾದ ಪ್ರಶಸ್ತಿಯಾಗಿದೆ. ಲಕ್ಷ್ಮೀಶನ ಹೆಸರಿನಲ್ಲಿ ಕೆಲವು ಕೇರಣನೆಗಳೂ ದೊರೆತಿವೆ.

ಜ್ಯೇಷ್ಠಿನಿ ಮಹಿಳೆಯು ವ್ಯಾಸನ ನಾಲ್ಕುರು ಪ್ರಥಾನ ತಿಷ್ಣರಲ್ಲಿ ಒಬ್ಬನು. ಈತನೂ ಒಂದು ಭಾರತವನ್ನು ರಚಿಸಿದನು. ಅದರಲ್ಲಿ ಅಶ್ವಮೇಧಿಕ ಪರವ ಮಾತ್ರ ಈಗ ಲಭ್ಯವಾಗಿದ್ದು, ಇದು ಜ್ಯೇಷ್ಠಿನಿ ಭಾರತವೆಂದು ಹೆಸರಾಗಿದೆ. ಲಕ್ಷ್ಮೀಶನಿಗೆ ಜ್ಯೇಷ್ಠಿನಿಯ ಈ ಸಂಸ್ಕೃತ ಕೃತಿಯು ಮೂಲ. ಜ್ಯೇಷ್ಠಿನಿ ಭಾರತವು ಭಾಗವತ ಸಂಪ್ರದಾಯಕ್ಕೆ ಸೇರಿದುದಾದ್ದರಿಂದ ಇಲ್ಲಿ ಶ್ರೀ ಕೃಷ್ಣನಿಗೆ ಹೆಚ್ಚು ಪ್ರಾಧಾನ್ಯ ದೊರೆತಿದೆ. ಲಕ್ಷ್ಮೀಶನ ಕಾವ್ಯವನ್ನು ಸಂಸ್ಕೃತ ಮೂಲವಾದರೂ ಅಲ್ಲಿ ಅವನ ಸ್ವಂತ ಪ್ರತಿಭೆಯು ಪ್ರಕಟವಾಗಿದೆ. ಮುಖ್ಯವಾಗಿ ಲಕ್ಷ್ಮೀಶ ಕಥನಕಲೆಯಲ್ಲಿ ಪಳಗಿದವನು, ವಿಶೇಷವಾದ ಹೋಲಿಕೆಗಳ ಮೂಲಕ ಸನ್ನಿಹಿತದ ಭಾವಸ್ಥಾರಸ್ಯವನ್ನು ಮನಗಳಿಸಲು ಯತ್ನಿಸುವುದು ಇವನ ನಿರೂಪಣೆಯ ಒಂದು ಗುಣ ಆದ್ದರಿಂದಲೇ ಇವನು ಉಪಮಾಲೋಲನೆಂದು ಹೆಸರಾಗಿದ್ದಾನೆ. ಶ್ರೀ ಲಕ್ಷ್ಮೀಶನ ಜ್ಯೇಷ್ಠಿನಿ ಭಾರತಕ್ಕೆ ಮುನ್ನಡಿ ಕೃತಿಯಲ್ಲಿ ಬರುವ ಲೇಖನ ಚಂದ್ರಹಾಸನ ಕಥೆ. ಇದು ಏಳು ಪುಟಗಳ ವ್ಯಾಖ್ಯಾನನ್ನು ಒಳಗೊಂಡಿದೆ. ಈ ಕಥೆ ಸಂಧಿ 28 ರಿಂದ 31 ರವರೆಗೆ ಮತ್ತು 29 ನೆಯ ಸಂಧಿಯಲ್ಲಿ 99 ನೆಯ ಪದ್ಯದವರೆಗೂ ಬರುತ್ತದೆ. ಈ ಕಥೆಯಲ್ಲಿ ಅನೇಕ ಉಪಕಥಗಳನ್ನು ಕಾಣಬಹುದು. ಇದು ಕರುಣೆ ಹಾಗೂ ಭಕ್ತಿ ಪ್ರಥಾನ ರಸವನ್ನೊಳಗೊಂಡಿದೆ.

ಕುರುಕ್ಕೇತ್ರ ಯುದ್ಧದಲ್ಲಿ ಉಂಟಾದ ಅಪಾರವಾದ ಜೀವಹಾನಿಯಿಂದಾಗಿ ನೊಂದ ಧರ್ಮರಾಯನು ಪ್ರಾಯಃ್ಪಿತಾರ್ಥವಾಗಿ ವ್ಯಾಸ ಮಹಿಳೆಯ ಸಲಹೆಯಂತೆ ಅಶ್ವಮೇಧವನ್ನು ಮಾಡಲು ನಿರ್ಧರಿಸುತ್ತಾನೆ. ಕುದುರೆಯ ಬೆಂಗಾವಲಿಗೆ ಅಜುವನನು ಚತುರಂಗಬಲದೊಂದಿಗೆ ಹೊರಡುತ್ತಾನೆ. ಯಜಾಶ್ವವು ಹಲವಾರು ದೇಶಗಳಲ್ಲಿ ಸಂಚರಿಸುತ್ತದೆ. ತತ್ತುಗಳು ಅದನ್ನು ಕಟ್ಟಿ ಹಾಕಿದಾಗಲೆಲ್ಲ ಅಜುವನನು ಯುದ್ಧ ಮಾಡಿ ಬಿಡಿಸಿಕೊಳ್ಳುತ್ತಾನೆ. ಕುದುರೆಯು ಕುಂತಳ ನಗರಕ್ಕೆ ಬಂದಾಗ ಇದ್ದಕ್ಕಿದ್ದಂತೆ ಅದೃಶ್ಯವಾಗಿ ಬಿಡುತ್ತದೆ. ಆಗ ಅಜುವನ ಕಂಗಾಲಾಗುತ್ತಾನೆ. ಇದರಿಂದ ಅಜುವನನು ಚಿಂತಾಕ್ರಾಂತನಾಗಿದ್ದಾಗ ನಾರದ ಮಹಿಳೆಯು ಕಾಣಿಸಿಕೊಂಡು ಕುಂತಳೇಶವರನಾದ ಚಂದ್ರಹಾಸನು ಯಜಾಶ್ವವನ್ನು ಕಟ್ಟಿ ಹಾಕಿದನೆಂದು ಆತನು ಬಲಶಾಲಿಯು ಪರಮ ವೈಷ್ಣವನೆಂದು ತಿಳಿಸುತ್ತಾನೆ. ಆಗ ಅಜುವನನಿಗೆ ಚಂದ್ರಹಾಸನ ವೃತ್ತಾಂತವನ್ನು ಕೇಳಬೇಕೆಂಬ ಅಪೇಕ್ಷೆಯಂಟಾಗಲು, ನಾರದನು ಅವನ ಕಥೆಯನ್ನು ಹೇಳತೋಡಿಗುತ್ತಾನೆ.

ಅದೇನೆಂದರೆ ಹಿಂದೆ ಕೇರಳವೆಂಬ ರಾಜ್ಯವನ್ನು ಮೇಧಾವಿ ಎಂಬ ಧರ್ಮಾರ್ಥಕ್ಕೆ ರಾಜನೊಬ್ಬ ಅಳುತ್ತಿದ್ದನು ಆತನ ಹೆಂಡತಿ ಚಿತ್ರಭಾನು ಅವಳು ಮಹಾ ಪತಿವುತ್ತೆ ಈ ದಂಪತಿಗಳಿಗೆ ಮೂಲ ನಕ್ಷತ್ರದಲ್ಲಿ ಮಗನೊಬ್ಬ ಜನಿಸುತ್ತಾನೆ. ಮೂಲ ನಕ್ಷತ್ರವು ಕೇಡನ್ನ ತರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಮಗು ಹಟ್ಟವಾಗಲೇ ಆ ಮಗುವಿನ ಎಡಗಾಲಿನಲ್ಲಿ ಆರು ಬೆರಳುಗಳು ಇರುತ್ತವೆ ಮಗುವು ಜನಿಸಿದ ಸ್ವಲ್ಪ ದಿನಗಳಲ್ಲಿಯೇ ಮೇಧಾವಿಯೂ ಶತ್ರು ರಾಜರ ದಾಳಿಯಿಂದ ಸಾವನ್ನಪ್ಪತ್ತಾನೆ ಆಗ ಆತನ ಹೆಂಡತಿ ಚಿತ್ರಭಾನು ಅಗ್ನಿಪ್ರವೇಶವನ್ನು ಮಾಡುತ್ತಾಳೆ ನಂತರದಲ್ಲಿ ಇವರ ರಾಜ್ಯವನ್ನು ಶತ್ರುಗಳು ಆಕ್ರಮಿಸಿಕೊಂಡರು. ತಂದೆ-ತಾಯಿ ಇಬ್ಬರನ್ನು ಕೆಳೆದುಕೊಂಡು ಅನಾಧವಾದ ಮಗುವನ್ನು ಶತ್ರುಗಳಿಂದ ರಕ್ಷಿಸುವ ಸಲುವಾಗಿ ಮುದಿ ದಾಸಿಯೊಬ್ಬಳು ಅದನ್ನು ಎತ್ತಿಕೊಂಡು ಅನೇಕ ಪ್ರಯಾಸದಿಂದ ಕುಂತಳ ನಗರಕ್ಕೆ ಬಂದು ಸೇರುತ್ತಾಳೆ. ಆ ನಗರದ ಬೀದಿ ಬೀದಿಗಳಲ್ಲಿ ಬಿಕ್ಕೆ ಬೇಡಿ ಅವರಿವರೂ ನೀಡಿದ ಬಿಳ್ಳಿನ್ನಾಗಳಿಂದ ಮಗುವಿನ ಆರ್ಯಕೆಯಲ್ಲಿ ತೊಡಗುತ್ತಾಳೆ ಆಕೆ ಯುವರಾಜನಾಗಿ ಬದುಕಬೇಕಾದ ಮಗುವನ್ನು ಸರಿಯಾಗು ಹೋಷಣೆ ಮಾಡಲು ಆಗದ ತನ್ನ ಅಸಹಾಯಕ ಸ್ಥಿತಿಯನ್ನು ನೆನೆದು ದಿನವೂ ಮರಗುತ್ತಾಳೆ. ಮಗುವನ್ನು ಇಡಲು ಒಂದು ತೊಟ್ಟಿಲು ಇಲ್ಲ ತೊಡಿಸಲು ಒಳ್ಳೆಯ ಬಟ್ಟೆಯು ಇಲ್ಲ, ಎರೆಯಲು ನೀರಿಲ್ಲ ಮಗುವಿಗೆ ಹೊಡಲು ಹಾಲು ಇಲ್ಲ ಇನ್ನೂ ಎಣ್ಣೆ-ಬೆಣ್ಣೆಯ ಕಢೆ ತುಂಬಾ ದೂರದ ಮಾತು ಆ ಮಗುವಿನ ಆಟ-ಪಾಟವನ್ನು ನೋಡಿ ಆನಂದಿಸಲು, ಅದನ್ನು ಪಾಲಿಸಲು ಇದರ ತಂದೆ-ತಾಯಿಗಳೂ ಇಲ್ಲ ನಮ್ಮ ರಾಜನಾದ ಮೇಧಾವಿಯು ಹರಕೆ ಹೊತ್ತು ಪಡೆದಿದ್ದು ಈ ಭಾಗ್ಯವನ್ನೆ ಅಯ್ಯೋ ನಮ್ಮ ಯುವರಾಜನಿಗೆ ಬಂದಿರುವ ಈ ಸ್ಥಿತಿಯನ್ನು ನೋಡಿಯೂ ನನ್ನ ಕಣ್ಣಿಗಳು ಇನ್ನೂ ಹೊಡೆದು ಹೋಗಲಿಲ್ಲವೇ ಎಂದು ಆಕೆ ದಿನ ದಿನವೂ ಮರಗುತ್ತಾಳೆ. ಆದರೂ ಆಕೆ ತನ್ನ ಕೈಲಾದ ಮಟ್ಟಿಗೆ ಮಗುವನ್ನು ಕಷ್ಟಪಟ್ಟು ಸಾಕುತ್ತಾಳೆ. ಮಗುವೂ ಮಾತು ಮತ್ತು ಕಲಿಕೆಯನ್ನು ಕಲಿಯುವ ವೇಳೆಗೆ ಆ ದಾಸಿಯೂ ಕೂಡ ಅನಾರೋಗ್ಯದಿಂದ ಸಾಯುತ್ತಾಳೆ. ಈಗ ಮಗುವು ಸಂಪೂರ್ಣ ಅನಾಧವಾಗುತ್ತದೆ, ಆದರೆ ಆ ಕುಂತಳ ನಗರದ ನಾಗರೀಕರು ತುಂಬಾ ಒಳ್ಳೆಯವರು ಅಲ್ಲಿನ ಹೆಣ್ಣು ಮಕ್ಕಳು ಈ ಮಗುವನ್ನು ತಮ್ಮ ಮನೆಗೆ ಕರೆದೊಯ್ದು ತಮ್ಮ ಮಕ್ಕಳಿಗೊಂದು ಮಾಡಿದ ತಿಂಡಿ ತಿನಿಸುಗಳನ್ನು ಕೊಟ್ಟು, ಒಳ್ಳೆಯ ವಸ್ತುಗಳನ್ನು ತೊಡಿಸಿ ತ್ವೀತಿಯಿಂದ ಸಾಕುತ್ತಾರೆ. ಹೀಗೆ ಬೀದಿಯವರೆಲ್ಲರ ತ್ವೀತಿಯ ಆಶ್ರಯದಲ್ಲಿ ಆ ಮಗುವೂ ಬೇಳೆಯುತ್ತದೆ.

ಒಂದು ದಿನ ಆ ಮಗುವಿಗೆ ದಾರಿಯಲ್ಲಿ ಮಟ್ಟ ಸಾಲಿಗ್ರಾಮ ಶಿಲೆಯೊಂದು ಸಿಗುತ್ತದೆ. ವಿಷ್ಣುವಿನ ಶಿಲಾರೂಪವನ್ನು ಸಾಲಿಗ್ರಾಮ ಎಂದು ಹೇಳುತ್ತಾರೆ.

ಸಾಲಿಗ್ರಾಮ ಶಿಲೆಯ ಸುಂದರ ರೂಪಕ್ಕೆ ಮನಸೋತು ಮಗುವು ಅದನ್ನು ಜೋಪಾನವಾಗಿ ಇಡಲೂ ತನ್ನ ಬಳಿ ಏನು ಇಲ್ಲದ್ದದ್ದರಿಂದ ಆ ಶಿಲೆಯನ್ನು ತನ್ನ ಬಾಯಿಯೊಳಗೆ ಇಟ್ಟಕೊಳ್ಳುತ್ತದೆ ಆ ಸಾಲಿಗ್ರಾಮ ಶಿಲೆಯ ಪ್ರಭಾವದಿಂದಲೋ ಏನೋ ಮಗುವು ತನ್ನ ಗೆಳೆಯರೊಂದಿಗಿನ ಆಟಗಳಲ್ಲಿಲ್ಲ ಜಯಶಾಲೀಯಾಗುತ್ತಾನೆ. ಉಂಟದ ಸಮಯದಲ್ಲಿ ಒಂದನ್ನು ಬಿಟ್ಟರೆ ಸದಾಕಾಲ ಅದನ್ನು ತನ್ನ ಬಾಯಿಯಲ್ಲಿಯೆ ಇಟ್ಟಕೊಂಡು ಅದನ್ನು ಜೋಪಾನವಾಗಿ ಇಡುತ್ತಾನೆ. ಹೀಗೆ ದಿನಗಳು ಕಳೆಯುತ್ತವೆ. ಮಗುವಿಗೆ ಸುಮಾರೂ ಒಂದು ವರ್ಷ ತುಂಬಿವ ವೇಳೆಗೆ ಒಂದು ದಿನ ಆ ರಾಜ್ಯದ ಮಂತ್ರಿಯಾದ ದುಷ್ಟಬುದ್ಧಿಯ ಮನೆಯಲ್ಲಿ ಯಾವುದೋ ಸಮಾರಂಭ ನಡೆಯುತ್ತಿರುತ್ತದೆ. ಉರಿನ ಎಲ್ಲರಿಗೂ ಅನ್ನದಾನ ನಡೆಸುವುದಾಗಿ ಆತ ನಿಶ್ಚಯಿಸಿದ್ದ ಎಲ್ಲರಿಗೂ ಹೊಡ ಉಂಟಕ್ಕೆ ಆಹ್ವಾನ ನೀಡಲಾಗಿರುತ್ತದೆ. ಆ ಸಂದರ್ಭದಲ್ಲಿ ಯಾರೋ ಆ ಮಗುವನ್ನು ಅಲ್ಲಿಗೆ ಕರೆತಂದಿರುತ್ತಾರೆ ಆಗ ಅಲ್ಲಿ ಇದ್ದ ಬ್ರಾಹ್ಮಣಶೈಷ್ಪರು ಆತನ ದಿವ್ಯ ಲಕ್ಷಣಗಳನ್ನು ಕಂಡು ಈ ಮಗುವು ಯಾರದ್ದು ಎಂದು ದುಷ್ಟಬುದ್ಧಿಯನ್ನು ಹೇಳುತ್ತಾರೆ. ದುಷ್ಟಬುದ್ಧಿಯ ತನಗೆ ಈ ಮಗುವೂ ಯಾರದ್ದು ಎಂದು ತಿಳಿದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಬ್ರಾಹ್ಮಣರು ಮುಂದೆ ಈ ರಾಜ್ಯದ ಅರಸನಾಗುವ ಎಲ್ಲಾ ಲಕ್ಷಣಗಳು ಈ ಮಗುವಿನಲ್ಲಿ ಕಾಣುತ್ತವೆ ಆದ್ದರಿಂದ ಮಗುವನ್ನು ಜೋಪಾನವಾಗಿ ಬೆಳೆಸಬೇಕೆಂದು ಹೇಳುತ್ತಾರೆ ಆದರೆ ಹೆಸರಿಗೆ ತಕ್ಷಂತೆ ಆ ಮಂತ್ರಿಯು ದುಷ್ಟಬುದ್ಧಿಯವನೇ ಆಗಿರುತ್ತಾನೆ.

ಕುಂತಳ ನಗರದ ರಾಜನಿಗೆ ಮತ್ತೆ ಸಂತಾನವಿರಲಿಲ್ಲ ಆತನಿಗೆ ಚಂಪಕಮಾಲಿನಿ ಎಂಬ ಮಗಳಿದ್ದಳು ಮುಂದೆ ಆ ಚಂಪಕಮಾಲಿನಿಯನ್ನು ತನ್ನ ಮಗನಾದ ಮದನನೋಂದಿಗೆ ವಿವಾಹ ಮಾಡಿಸಿ ತನ್ನ ಮಗನಾದ ಮದನನ್ನು ರಾಜನಾಗಿಸಬೇಕೆಂಬುದು ಆ ಮಂತ್ರಿಯ ದುರಾಲೋಚನೆಯಾಗಿತ್ತು. ಹೀಗಿರುವಾಗಿ ದಿಕ್ಕು ದೆಸೆಯಿಲ್ಲದ ಅನಾಥ ಮಗುವೋಂದು ಆ ರಾಜ್ಯಕ್ಕೆ ಅರಸನಾಗುವನೆಂಬ ಮಾತು ಕೇಳಿ ಅವನು ಸಹಿಸಿಕೊಳ್ಳುವುದು ಹೇಗೆ? ಆದರೆ ಅದನ್ನು ಆತ ತೋರ್ವೆಡಿಸಿಕೊಳ್ಳುದೆ ಮಗುವನ್ನು ಜೋಪಾನವಾಗಿ ಇರಿಸುವುದಾಗಿ ಮಾತು ಕೊಟ್ಟಿ ಬ್ರಾಹ್ಮಣರನ್ನು ಕಳಿಸಿಕೊಡುತ್ತಾನೆ. ಬ್ರಾಹ್ಮಣರು ನಿರ್ಗಮಿಸಿದ ನಂತರ ನಾಲ್ಕು ಜನ ಚಾಂಡಾಲರನ್ನು ಕರೆಯಿಸಿ ಆ ಮಗುವನ್ನು ಕೊಲ್ಲಲು ನಿಯೋಜಿಸುತ್ತಾನೆ. ಮಗುವನ್ನು ಕೊಂಡರಕ್ಕೆ ಕುರುಹಾಗಿ ಮಗುವಿನ ಯಾವುದಾದರೂ ಒಂದು ಅಂಗವನ್ನು ಕತ್ತರಿಸಿ ತಂದು ತೋರಿಸಿ ಹಣವನ್ನು ಬಹುಮಾನವಾಗಿ ಪಡೆದುಕೊಳ್ಳಬೇಕಾಗಿ ಅವರಿಗೆ ತಿಳಿಸುತ್ತಾನೆ. ಈ ಆಜ್ಞೆಯನ್ನು ಹೊತ್ತ ಚಾಂಡಾಲರು ಮಗುವನ್ನು ಅರಸುತ್ತ ಹೊರಡುತ್ತಾರೆ. ಹುಡುಗರ ಜೋತೆ ಬೀದಿಯಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಸಮಯ ಸಾಧಿಸಿ

ಎತ್ತಿಕೊಂಡು ಕಾಡಿಗ ಹೋಗುತ್ತಾರೆ. ಕಾಡಿನಲ್ಲಿ ಹುಡುಗನನ್ನು ಕೊಲ್ಲಲು ಕಶ್ತಿಯನ್ನು ಚಾಂಡಾಲರು ಎತ್ತಿದಾಗ ಕೊನೆಯದಾಗಿ ವಿಷ್ಪುವನ್ನು ಪ್ರಾರ್ಥಿಸುವುದಾಗಿ ಆ ಹುಡುಗ ಚಾಂಡಾಲರಲ್ಲಿ ಕೇಳಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಹುಡುಗ ಭಕ್ತಿಯಿಂದ ವಿಷ್ಪುವನ್ನು ಪ್ರಾರ್ಥಿಸಿ ಸಾಯಿಲು ಸಿದ್ಧನಾಗುತ್ತಾನೆ ಆದರೆ ಹುಡುಗನ ಭಕ್ತಿಯ ಪ್ರಾರ್ಥನೆಯನ್ನು ಆಲಿಸಿದ ಚಾಂಡಾಲರ ಮನವು ಕೊಡ ಕರಗುತ್ತದೆ. ಆದರೆ ಹುಡುಗನನ್ನು ಸಾಯಿಸದೆ ಹಾಗೆ ಬಿಟ್ಟರೆ ಮಂತ್ರಿಯು ತಮ್ಮನ್ನೂ ಸುಮೃಸೇ ಬಿಟ್ಟಾನೆಯಿ? ಎಂದು ಯೋಚಿಸಿ ಹುಡುಗನನ್ನು ಕೊಲ್ಲಬೇಕು ಹುಡುಗನ ಎಡಗಾಲಲ್ಲಿದ್ದ ಆರು ಬೆರಳುಗಳನ್ನು ಗಮನಿಸಿ ಆ ಒಂದು ಬೆರಳನ್ನು ಕತ್ತರಿಸಿ ಮಂತ್ರಿಗೆ ತಂದು ಹೊಡುತ್ತಾರೆ ಆಗ ಮಂತ್ರಿ ದುಷ್ಪಬ್ಲಿಧ್ಯಾಯು ಚಂದ್ರಹಾಸನೆಂಬ ಬಾಲಕನು ತೀರಿಕೊಂಡನೆಂದು ಭಾವಿಸಿ, ತನ್ನ ದುಷ್ಪ ಬುದ್ಧಿಗೆ ತಾನೇ ಹಿಗ್ಗಿದ. ತನ್ನ ಮಗನೇ ಕುಂತಳ ನಗರದ ಮುಂದಿನ ರಾಜನಾಗುತ್ತಾನೆ ಎಂಬ ಭೂಮೆಯಲ್ಲಿ ಆತ ಮುಳುಗಿ ಹೋಗುತ್ತಾನೆ. ಆದರೆ ಇತ್ತ ಕಾಡಿನಲ್ಲಿ ಚಂದ್ರಹಾಸ ಬಬ್ಬನೇ ಕುಳಿತು ನೋವಿನಿಂದ ಮರುಗುತ್ತಿರುತ್ತಾನೆ.

ಬಸಿವ ನೈತ್ರ ಗಾಯದೇಷದಿಯ ವೇದನೆಗೆ
ಪಶು ಹರಿಹರಿಯೆಂದೊರ್ಲುಭೂತೀರಲ್ ಕಣ್ಣಿ
ಖೋಸವ ಬಾಷ್ಪಂಗಳಂ ಕಂಡು ಏಗವಕ್ಕಿಗಳ್ ನೋಂದು ಕಡುಶೋಕದಿಂದ |
ಪರಿವು ನೀರಡಿಕೆಯಂ ತೋರೆದಲ್ಲಿ ನಿಂದುಪಚ
ರಿಷುತ್ತಿದ್ದೂವಾ ಶಿಶುವನೆಂದೂಡೆಲೆ ಪಾಧ್ಯ ಕೇಳಿ
ವಸುಮತಿಯೋಳಾರ್ಥರಂ ನೋಡಿ ಏಗ ಮರುಗುದಿವ ಪಾಪಿಯಲ್ತೆ || 28-35

ಆ ಮಗು ಹರಿ ಹರಿ ಎಂದು ನರಭೂತಿದೆ. ಅವನ ಕಣ್ಣಗಳಲ್ಲಿ ಸುರಿಯುವ ನೀರನ್ನು ಕಂಡು ಪಕ್ಕಿಗಳು ದುಃಖಿಸುತ್ತಿವೆ. ಆ ಪಕ್ಕಿಗಳು ತಮಗಾಗುವ ಹಸಿವು ಬಾಯಾರಿಕೆಯನ್ನು ಲೆಕ್ಕಿಸಿದೆ ಮಗುವನ್ನು ಉಪಚರಿಸುತ್ತಿದ್ದವು. ಈ ಭೂಮಿಯಲ್ಲಿ ಅನಾಧರನ್ನು ಕಂಡು ಮರುಗಿದಿರುವವರು ಪಾಪಿಗಳಲ್ಲವೇ? ನಿಜ, ಪಾಪಿಗಳೇ, ಆದರೂ ಇಂದಿಗೂ ಅನಾಧರನ್ನು ಕಂಡು ಮರುಗುವ ಮೌಲ್ಯವನ್ನು ಬೆಳೆಸಿಕೊಂಡಿರುವ ಮಾನವರಿಲ್ಲ. ಇಲ್ಲಿ ಪಕ್ಕಿ ಉಪಚರಿಸುವುದನ್ನು ಕಂಡಾಗ ಕಾಡು ಉತ್ತಮ ಎನ್ನಿಸುತ್ತದೆ. ಇಲ್ಲಿ ಕವಿ ಕರುಣರಸದ ಬುಗ್ಗೆಯನ್ನೇ ಹರಿಸಿದ್ದಾನೆ. ಈತ ಯಾವ ರಸವನ್ನೇ ವರ್ಣಿಸಲಿ ಅದನ್ನು ಓದುಗರ ಮನಮುಣ್ಣವಂತೆ ವರ್ಣಿಸಬಲ್ಲ ಸಾಮಧ್ಯವುಳ್ಳವನಾಗಿದ್ದಾನೆ.

ಚಂದ್ರಹಾಸನು ಬಬ್ಬನೇ ನೋವಿನಿಂದ ಮರುಗುತ್ತಿರುವ ಸಂದರ್ಭದಲ್ಲಿ ಚಂದ್ರಾವತಿಯ ರಾಜನಾದ ಕುಳಿಂದಕ ಎಂಬುವನು ಬೇಟೆಯಾಡಲು ಅದೇ

ದಾರಿಯಲ್ಲಿ ಬರುತ್ತಿದ್ದ, ಅಳುತ್ತಿದ್ದ ಚಂದ್ರಹಾಸನನ್ನು ಕಂಡು ಕುದುರೆಯನ್ನು ನಿಲ್ಲಿಸಿ ವಿಚಾರಿಸಿದ ಹುಡುಗನ ಅಸಹಾಯಕತೆಯನ್ನು ನೇನೆಸಿಕೊಂಡು ರಾಜನಿಗೆ ನೋಪುಂಟಾಯಿತು. ಚಂದ್ರಹಾಸನ ಬೆಳದಿಂಗಳಿನಂತಹ ಮುದ್ದು ಮುಖವನ್ನು ಕಂಡು ಆಶನಿಗೆ ಆನಂದ ಉಕ್ಕೆ ಬಂತು. ಏಕೆಂದರೆ ಆ ರಾಜನಿಗೆ ಮಕ್ಕಳಿರಲಿಲ್ಲ ಅವನು ಈ ಮಗುವನು ದೇವರೆ ಕರುಣಿಸಿದನೆಂದು ತಿಳಿದು ಅರಮನೆಗೆ ಚಂದ್ರಹಾಸನನ್ನು ಕರೆತಂದ. ರಾಣಿಗೂ ಚಂದ್ರಹಾಸನನ್ನು ನೋಡಿ ಸಂತೋಷ ಉಂಟಾಯಿತು. ಅವರು ಅವನನ್ನು ರಾಜಕುಮಾರನಂತೆ ಸಾಕುತ್ತಿದ್ದರು.

ಚಂದ್ರಹಾಸನು ಚಂದ್ರಾವತಿಯ ಪ್ರಜೆಗಳ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡನು. ಚಂದ್ರಹಾಸ ಬೆಳೆಯುತ್ತಿದ್ದಂತೆ ಸಕಲ ವಿದ್ಯೆಗಳಲ್ಲಿ ಪಾರಂಗತನಾಗುತ್ತಾನೆ. ಅವನು ಚುರುಕು ಬುದ್ಧಿಯಿಂದ ರಾಜನಿಗೆ ರಾಜ್ಯಕಾರ್ಯಗಳಲ್ಲಿ ನೇರವಾಗುತ್ತಿದ್ದ. ಒಂದು ಬಾರಿ ರಾಜನು ತನ್ನ ಮಗನನ್ನು ಕರೆದು ಚಂದ್ರಹಾಸ ಕುಂತಲ ನಗರದ ಮಾಂಡಲೀಕರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅವರಿಗೆ ಕಪ್ಪ ಕಾಣಿಕೆಯನ್ನು ಒಪ್ಪಿಸಬೇಕು ಅದರ ಜವಬ್ದಾರಿಯನ್ನು ಈ ವರ್ಷ ನೀನೆ ವಹಿಸಿಕೊಳ್ಳಬೇಕು ಎಂದು ಚಂದ್ರಹಾಸನಿಗೆ ತಿಳಿಸಿದರು. ಚಂದ್ರಹಾಸನು ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಕುಂತಲ ನಗರದ ರಾಜನಿಗೆ ಸಲ್ಲಿಸಬೇಕಾದ ಸಕಲ ಸಂಪತ್ತನ್ನು ಸುಸಜ್ಜಿತವಾಗಿ ತರಿಸಿ ಸೇವಕರೊಂದಿಗೆ ಅಲ್ಲಿಗೆ ಕಳುಹಿಸಿಕೊಡುತ್ತಾನೆ. ಇದನ್ನು ಗಮನಿಸಿದ ಕುಂತಳದೇಶದ ರಾಜನು ಅದನ್ನು ಕಳುಹಿಸಿದ ರಾಜನ ಬಗೆ ತಿಳಿಯುವ ಆಸಕ್ತಿಯಂಟಾಗುತ್ತದೆ. ಈ ಬಗೆ ಸೇವಕರಲ್ಲಿ ವಿಚಾರಿಸುತ್ತಾನೆ. ಆಗ ಸೇವಕರು ಕುಳಿಂದಕನ ಮಗನಾದ ಚಂದ್ರಹಾಸನು ಈ ಜವಬ್ದಾರಿಯನ್ನು ವಹಿಸಿಕೊಂಡು ಸಕಲ ಸಿದ್ಧತೆಯನ್ನು ಮಾಡಿಕೊಂಡು ಕಳುಹಿಸಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ಮಂತ್ರಿ ದುಷ್ಪಬುದ್ಧಿಗೆ ಕುಳಿಂದಕನಿಗೆ ಮಗನಿಲ್ಲವೆಂಬ ವಿಷಯ ತಿಳಿದಿತ್ತು ಆದರೆ ಈ ಚಂದ್ರಹಾಸ ಎಲ್ಲಿಂದ ಬಂದ ಎಂಬ ವಿಷಯ ತಿಳಿಯಲು ಕುಶಾಹಲ ಉಂಟಾಯಿತು. ಅದಕ್ಕಾಗಿ ಮರುದಿನವೇ ಆತ ಚಂದ್ರಾವತಿಗೆ ಪ್ರಯಾಣ ಬೆಳೆಸುತ್ತಾನೆ.

ಚಂದ್ರಾವತಿಗೆ ಆಗಮಿಸಿದ ಮಂತ್ರಿಯನ್ನು ಕುಳಿಂದಕ ಮತ್ತು ಚಂದ್ರಹಾಸರು ಆತ್ಮೀಯವಾಗಿ ಸಾಫ್ತಗತಿಸಿ ಅವರಿಗೆ ಸಕಲ ಸತ್ಯಾರದ ವ್ಯವಸ್ಥೆಯನ್ನು ಮಾಡುತ್ತಾರೆ. ಸ್ವಲ್ಪ ಕಾಲ ವಿಶ್ರಮಿಸಿದ ದುಷ್ಪಬುದ್ಧಿಯ ಕುಳಿಂದಕನನ್ನು ಕರೆದು ನಿಮಗೆ ಮತ್ತುಸಂತಾನ ಇರಲಿಲ್ಲ ಚಂದ್ರಹಾಸ ನಿನಗೆ ಹೇಗೆ ಮಗನಾದ ಎಂಬ ಪ್ರಶ್ನೆಯನ್ನು ಕೇಳುತ್ತಾನೆ? ಆಗ ಕುಳಿಂದಕ ಮತ್ತುಸಂತಾನವಿಲ್ಲದ ನನಗೆ ಕಾಡಿನಲ್ಲಿ ಬೇಳೆಗೆಂದು ತೆರಳಿದಾಗ ದೇವರೆ ನನಗೆ ಈ ಚಂದ್ರಹಾಸನನ್ನು ಕರುಣಿಸಿದ ಎಂಬ ಕಥೆಯನ್ನು ಆಶನಿಗೆ ತಿಳಿಸುತ್ತಾನೆ. ಆಗ ದುಷ್ಪಬುದ್ಧಿಗೆ ತಾನು ಕಳುಹಿಸಿದ ಕಟುಕರು ನನಗೆ

ಮೋನ ಮಾಡಿದ್ದರೆ ಎಂಬ ಸತ್ಯದ ಅರಿವಾಯಿತು.

ಬ್ರಾಹ್ಮಣರ ಮಾತು ಸುಖಾಗದು ಎಂದು ತಿಳಿದು ಒಳಗೊಳಿಗೆ ಆತ ಪರಿಶೀಲಿಸುತ್ತಾನೆ. ಚಂದ್ರಹಾಸನನ್ನು ಕೊಲ್ಲುವ ಉಪಾಯವನ್ನು ಆಲೋಚಿಸುತ್ತಾನೆ ಆಗ ಆತನಿಗೊಂದು ಉಪಾಯ ಹೊಳೆಯತ್ತದೆ. ದುಷ್ಪಬುದ್ಧಿಯು ಕುಳಿಂದಕನನ್ನು ಕರೆದು ತನಗೊಂದು ರಹಸ್ಯ ಪತ್ರವನ್ನು ನನ್ನ ಮಗನಿಗೆ ತಿಳಿಸಬೇಕು ಆ ಪತ್ರದಲ್ಲಿರುವ ವಿಷಯ ಯಾರಿಗೂ ತಿಳಿಯಬಾರದು ನೀನು ನಿನ್ನ ಮಗ ಚಂದ್ರಹಾಸನನ್ನು ಕರೆದು ಈ ಕೆಲಸವನ್ನು ಅವನಿಗೆ ಒಳಪಟ್ಟಿಸು ಎಂದು ತಿಳಿಸಿದನು. ಕುಳಿಂದಕ ಅದಕ್ಕೆ ಸಮೃತಿಸಿ, ಚಂದ್ರಹಾಸನನ್ನು ಕರೆದು ಅವನಿಗೆ ಆ ವಿಷಯವನ್ನು ತಿಳಿಸಿದನು. ಚಂದ್ರಹಾಸ ಅದನ್ನು ಸಂತೋಷದಿಂದ ಒಪ್ಪಿ ದುಷ್ಪಬುದ್ಧಿಯು ನೀಡಿದ ಪತ್ರವನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಕುದುರೆಯನ್ನು ಏರಿ ಕುಂತಳ ನಗರದತ್ತ ಪ್ರಯಾಣ ಬೆಳೆಸುತ್ತಾನೆ. ಚಂದ್ರಹಾಸ ಕುಂತಳ ನಗರವನ್ನು ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು ಅಲ್ಲಿನ ಉದ್ಯಾನವನದಲ್ಲಿ ಸ್ವಲ್ಪಕಾಲ ವಿಹರಿಸಿ ವಿಶ್ವಾಂತಿ ತೆಗೆದುಕೊಳ್ಳಬೇಕೆಂದು ನಿರ್ದರ್ಶಿಸಿದ ಒಂದು ಮಾವಿನ ಮರದ ಕೆಳಗೆ ಕುದುರೆಯನ್ನು ಕಟ್ಟಿ ಮಾವಿನ ಮರದ ನೆರಳಿನಲ್ಲಿ ನಿರ್ದಿಸಿದನು.

ಕುಂತಳ ನಗರದ ಮಂತ್ರಿಯಾದ ದುಷ್ಪಬುದ್ಧಿಗೆ ಮಗ ಮದನನಲ್ಲದೆ ಒಬ್ಬಳು ಮಗಳು ಕೂಡ ಇದ್ದಳು ಅವಳ ಹೆಸರು ವಿಷಯೆ. ಆ ವಿಷಯೆಯು ಚಂದ್ರಹಾಸ ಮಲಗಿದ ವೇಳಿಗೆ ತನ್ನ ಸ್ನೇಹಿತರ ಜೊತೆ ಅದೇ ಉದ್ಯಾನವನಕ್ಕೆ ಬಂದಳು. ಉದ್ಯಾನವನದಲ್ಲಿ ಆಟವಾಡುತ್ತ ಸ್ನೇಹಿತರ ಜೊತೆಯಿಂದ ಬೇರೆಟ್ಟಿಬ್ಬ ಒಬ್ಬಳೇ ಉದ್ಯಾನವನವನ್ನು ತಿರುಗಾಡುವಾಗ ಮಾವಿನ ಮರದಡಿಯಲ್ಲಿ ಮಲಗಿದ್ದ ಚಂದ್ರಹಾಸನ ಸುಂದರ ಮುಖವನ್ನು ಕಂಡು ಆಕ ಮೋಹಪರವಶಾದಳು. ನಂತರ ಅವನ ಸೊಂಟದಲ್ಲಿರುವ ಪತ್ರದ ಕಡೆಗೆ ಗಮನವನ್ನು ಹರಸುತ್ತಾಳೆ ಆ ಪತ್ರದಲ್ಲಿ ಏನಿರಬಹುದೆಂಬ ಕುಶಳಹಲದಿಂದಾಗಿ ಅವನಿಗೆ ಅರಿಯದಂತೆ ಮೆಲ್ಲಗೆ ಪತ್ರವನ್ನು ತೆಗೆದು ಓದುತ್ತಾಳೆ. ಅದು ತನ್ನ ತಂದೆ ಬರೆದ ಪತ್ರವೆಂದು ತಿಳಿದು ಒಮ್ಮೆ ಬೆಚ್ಚಿ ಬೀಳುತ್ತಾಳೆ. ಏಕೆಂದರೆ ಆ ಪತ್ರದಲ್ಲಿ ದುಷ್ಪಬುದ್ಧಿಯು ತ್ವಿತೀಯ ಮಗನಾದ ಮದನಕುಮಾರ ಈ ಪತ್ರವನ್ನು ತಂದಿರುವವನು ಮುಂದೆ ನಮ್ಮ ರಾಜ್ಯದ ರಾಜನಾಗುವನು ಇವನಿಗೆ ವಿಷವನ್ನು ಕೊಡು ಎಂದು ಬರೆದಿದ್ದನು. ಹೇಗಾದರು ಇವನನ್ನು ಪ್ರಾಣಾಪಾಯದಿಂದ ಪಾರು ಮಾಡಿ ಇವನನ್ನೆ ಪ್ರಾಣೇಶ್ವರನನ್ನಾಗಿ ಮಾಡಿಕೊಳ್ಳಬೇಕಂಬ ನಿರ್ಧಾರಕ್ಕೆ ವಿಷಯೆ ಬರುತ್ತಾಳೆ. ಅದಕ್ಕೂ ಸ್ವಲ್ಪಕಾಲ ಯೋಚಿಸಿ ಒಂದು ಉಪಾಯ ಮಾಡುತ್ತಾಳೆ. ತನ್ನ ಕಣ್ಣಿನ ಕಾಡಿಗೆಯನ್ನು ಕಡ್ಡಿಯಿಂದ ತೆಗೆದು ವಿಷವನ್ನು ಕೊಡು ಎನ್ನುವಲ್ಲಿ ವಿಷಯೆಯನ್ನು

ಕೊಡು ಎಂದು ತಿದ್ದಿದಳು. ನಂತರ ಪತ್ರವನ್ನು ಮೋದಲಿನಂತೆ ಮುಡಿಸಿ ಮೋದಲಿದ್ದ ಜಾಗದಲ್ಲಿ ಇರಿಸಿ ಮತ್ತೊಮ್ಮೆ ಚಂದ್ರಹಾಸನ ಸೌಂದರ್ಯಯುತವಾದ ಮುಖವನ್ನು ಕೆಲ್ಲಾಂಬಿಕೊಂಡು ಸವಿಯರ ಜೊತೆ ಅರಮನೆಗೆ ತೆರಜುತ್ತಾಳೆ.

ಸಮಾರೋಚ:

ಈ ಕಥೆಯಲ್ಲಿ ಅನೇಕ ಉಪಕಥೆಗಳನ್ನು ಕಾಣಬಹುದು. ಇದು ಕರುಣೆ ಹಾಗೂ ಭಕ್ತಿ ಪ್ರಧಾನ ರಸವನ್ನೊಳಗೊಂಡಿದೆ. ಜ್ಯೇಷ್ಠಿನಿ ಭಾರತದಲ್ಲಿ ಲಕ್ಷ್ಮೀಶ ತನ್ನ ಕೌಶಲ್ಯವನ್ನು ಅನುಸರಿಸಿ ಚಂದ್ರದತ್ತನ ರಾಜ್ಯದತ್ತ ಕುದುರೆಯನ್ನು ಹೊರಳಿಸುವ ಮೂರ್ವದಲ್ಲಿ ಮಾಡಿದ ಸೃಷ್ಟಿ ವರ್ಣನೆಯಲ್ಲಿ ಬರಲಿರುವ ಕಥೆಯನ್ನು, ಅದನ್ನು ದಾಟಿಪುದು ಸಾಧ್ಯ ಎಂಬ ಸೂಚನೆಯನ್ನು ಕೊಡುತ್ತಾನೆ. ಚಂದ್ರಹಾಸನ ಕಥೆಯ ವಿಶೇಷತೆಯಿಂದರೆ ಇದರ ಮೂರ್ವದ ಕಥೆಗಳಿಂತೆಯೇ ಈ ಕಥಾನಕದೊಳಗಿನ ದೇಶ, ಪಾತ್ರಗಳ ಹೆಸರುಗಳಿಂದ ಸೂಚಿತವಾಗಿರುವ ನೀತಿ. ಇದು ಭಾಗವತ ಸಂಪ್ರದಾಯದ ಎಲ್ಲಾ ಕಥೆಗಳಿಗೂ ಅನ್ವಯಿಸುವುದು. ಲಕ್ಷ್ಮೀಶನ ಜ್ಯೇಷ್ಠಿನಿ ಭಾರತವು ಚಂದ್ರವಂಶದ ರಾಜರನ್ನು ಕುರಿತು ಬರೆದುದಾಗಿದೆ ಈ ಕಥೆಯಲ್ಲಿ ಅಶ್ವಮೇಧ ಸಂಬಂಧಿಂದಾಗಿ ಮತ್ತು ಬಬ್ಯಾವಾಹನ ಕಥಾವ್ಯಾಜ್ಯಾದಿಂದಲೂ ರಾಮಚಂದ್ರನ ಕಥೆ ಸೇರಿಕೊಂಡಿದೆ. ಈ ಕಥೆಯು ದೃವವಿಲಾಸವನ್ನು ಹೇಳುವ ಉತ್ತಮ ಕಥೆ.

ಪರಾಮರ್ಶನ ಕೃತಿಗಳು:

1. ಡ.ರಾ. ಬೇಂದ್ರೇಯವರ ಕಾವ್ಯತರ ಸಾಹಿತ್ಯ: ಒಂದು ಅಧ್ಯಯನ (2008), ಡಾ. ಶ್ರೀ ಶೈಲೇಶ ವಿ. ಹಿರೇಮರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
2. ಹಳಗನ್ನಡ ಪದಸಂಪದ (2012), ಡಾ. ಪಿ. ವಿ. ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
3. ಕವಿ-ಕಾವ್ಯ-ಸ್ವಾಂತರಸ್ಯ (2014), ಬೇಲೂರು ರಾಮಮೂರ್ತಿ, ಸಪ್ತ ಬುಕ್ ಹೌಸ್, ಬೆಂಗಳೂರು.
4. ಲಕ್ಷ್ಮೀಶನ ಜ್ಯೇಷ್ಠಿನಿ ಭಾರತ (2016), ವಸಿಷ್ಠ ಜೇತನ ಬುಕ್ ಹೌಸ್, ಮೈಸೂರು.